

ಅಂಗೈಯಲ್ಲಿ ಅರಮನೆ

ಸೀನಿಯರ್, ಜೂನಿಯರ್!

ಹಳ್ಳಿಯೊಂದರ ಪೈಮರಿ ಶಾಲೆಯ ಇಂಗ್ಲಿಷ್ ಮಾಸ್ಟರ್ ಒಬ್ಬರಿಗೆ ತಾವು ಮಾಡುತ್ತಿರುವ ಇಂಗ್ಲಿಷ್ ಪಾಠ ಮಕ್ಕಳಿಗೆ ಅರ್ಥವಾಗಿದೆಯೋ ಇಲ್ಲವೋ ಎಂಬ ಯೋಚನೆ ಆಯಿತು. ಹಾಗಾಗಿ ಮಾರನೇ ದಿನ ತರಗತಿಗೆ ಬಂದ ಕೂಡಲೇ 'ಮಕ್ಕಳೇ ನಾನು ಹೇಳುವ ಇಂಗ್ಲಿಷ್ ಪದಗಳಿಗೆ ಅರ್ಥ ಹೇಳಿರಿ' ಎಂದು ಮುಂದುವರಿಸಿ 'ಜೂನಿಯರ್ ಮತ್ತು ಸೀನಿಯರ್' ಪದಗಳ ಅರ್ಥ ಏನು? ಎಂದು ಕೇಳಿದಾಗ ಹೆಚ್ಚಿನ ಮಕ್ಕಳು ವಿವರಿಸಲು ತಿಳಿಯದೆ ತಲೆ ತಗ್ಗಿಸಿದರು.

ಒಬ್ಬ ಮಾತ್ರ 'ಸಾರ್ ನಾನು ಹೇಳುತ್ತೇನೆ' ಎಂದು ಎದ್ದು ನಿಂತ. ಕೂಡಲೇ ಮಾಸ್ಟರ್ ಖುಷಿಯಿಂದ ಅವನ ಬೆನ್ನು ತಟ್ಟಿ, 'ಜಾಣ ನೀನು. ಎಲ್ಲರಿಗೂ ಕೇಳಿಸುವಂತೆ ಜೋರಾಗಿ ಹೇಳು' ಎನ್ನುತ್ತಾರೆ. ಆ ಹುಡುಗನು 'ಸಾರ್... ಸೀ...ನಿಯರ್ (sea near) ಅಂದರೆ ಸಮುದ್ರದ ಹತ್ತಿರ ಇರುವವರು ಮತ್ತು



ಜೂ.. ನಿಯರ್ (zoo near) ಅಂದರೆ ಪ್ರಾಣಿ ಸಂಗ್ರಹಾಲಯದ ಹತ್ತಿರ ಇರುವವರು ಎಂದು ಅರ್ಥ' ಎಂದು ವಿವರಿಸಿದಾಗ ಸುಸ್ತಾಗುವ ಸರದಿ ಮಾಸ್ಟರ್ ಅವರದಾಗಿತ್ತು.

ಜಯಮಾಲಾ ಪೈ

ಮನೆ ಗಲೀಜ್..

ನಮ್ಮ ಮನೆಯ ಪಕ್ಕದ ಮನೆಯಲ್ಲಿ ಉತ್ತರ ಭಾರತದ ಕುಟುಂಬವೊಂದು ಬಾಡಿಗೆಗೆ ನೆಲೆಸಿತ್ತು. ನಮ್ಮ ಹುಡುಗ ಓದುತ್ತಿದ್ದ ಪ್ರತಿಷ್ಠಿತ ಶಾಲೆಗೆ

ಪಕ್ಕದ ಮನೆಯವರ ಮಗನನ್ನೂ ಸೇರಿಸಿದ್ದರು. ಹಾಗಾಗಿ, ನಮಗೂ ಅವರಿಗೂ ಅಲ್ಪಸ್ವಲ್ಪ ಪರಿಚಯವಾಗಿತ್ತು. ಅವರ ಆರು ವರ್ಷದ ಮಗ ನಿತೀನ್, ನಮ್ಮ ಹುಡುಗನೊಂದಿಗೆ ಆಟವಾಡಲು ಮನೆಗೆ ಆಗಾಗ ಬರುತ್ತಿದ್ದ. ಮೆಚ್ಚತಕ್ಕ ವಿಷಯವೆಂದರೆ ಅವರ ಇಡೀ ಕುಟುಂಬ, ಕನ್ನಡ ಕಲಿಯುವ ಪ್ರಯತ್ನದಲ್ಲಿತ್ತು.

ಒಮ್ಮೆ ನಿತೀನ್ ನಮ್ಮ ಮನೆಗೆ ಬಂದಾಗ ಸಾಮಾನ್ಯವೆಂಬಂತೆ, 'ಅಮ್ಮ ಏನ್ ಮಾಡುತ್ತಿದ್ದರು' ಅಂತ ಕೇಳಿದ. ಆಗ ನಿತೀನ್ ಮುದ್ದುಮುದ್ದಾಗಿ, 'ನಂದು ಅಮ್ಮ ಮನೆ ಗಲೀಜ್ ಮಾಡ್ತಾ ಇದೆ' ಎನ್ನಬೇಕೆ? ನಂತರ ಗೊತ್ತಾದ್ದು, ನಿತೀನ್ ಅಮ್ಮ, ನೆಲ ಒರಸ್ತಾ, ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾರೆಂದು. ಅವನ ಕನ್ನಡ ಕೇಳಿ ನಗು ಬಂದರೂ ಕನ್ನಡ ಕಲಿಯಬೇಕೆಂಬ ಉತ್ಸಾಹದ ಬಗ್ಗೆ ಹೆಮ್ಮೆ ಅನಿಸಿತು.

ಚಂದ್ರಕುಮಾರ್ ಡಿ.

